

ಯದುಕುಲನಂದನನ ನೋಡುವ ಬಾರೆ

- 1. Ref.:** Shri Purandara Dasara Sahitya Part – 4, Krishna Leele, edited by Shri Betageri Krishna Sharma and Shri Bengeri Huchhu Rayaru, page No. 101
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 471
- 3. Note:** Lyrics given without highlights are as per Ref. 2 and the wordings given separately in **yellow highlights** are as per Ref. 2. There are few minor variations.
- 4. Note:** Singer has followed lyrics as in Ref. 2.

ರಾಗ: ಶ್ರೀ

ತಾಳ: ಆದಿ

ಯದುಕುಲ-ನಂದನನ ನೋಡುವ ಬಾರೆ ಲಲಿತಾಂಗಿ || ಪ ||

ಹದಿನಾಲ್ಕು ಜಗವನ್ನು ಪೊರೆವ ನೀಲಮೇಘಾಂಗನ || ಅಪ ||

ಬಿಗಿದುಟ್ಟು ಕನಕಾಂಬರ ಕಾಂಚನ ದಾಮನ, ನಗು ಮುಖದ ಶ್ರೀಧರನ

ಅಗಣಿತ ಗುಣನಿಧಿ ಜಗವ ಮೋಹಿಪ ಕೃಷ್ಣನ || ೧ ||

ಸಣ್ಣ ಪೊಂಗೊಳಲೂದುತ ಕಣ್ಣು ಸನ್ನೆಯ ಮಾಡುತ

ಚಿಣ್ಣರ ಒಡಗೂಡುತ ಕುಣಿದು ಬಾಹೋ ಕೃಷ್ಣನ || ೨ ||

ಮಂದಹಾಸ ಮುಖಾಂಬುಜ ಪೊಂದಿದಂಥ ಗಂಧ ಕಸ್ತೂರಿ ತಿಲಕ

ಬಂದ ನಮ್ಮ ಪುರಂದರ ವಿಠಲ ಇಂದಿರೇಶ ಯದುನಂದನನ ನೋಡುವ || ೩ ||

Note: The below given lyrics are as per Ref. 1 mentioned above:

ರಾಗ: ಶ್ರೀ

ತಾಳ: ಆದಿ

ಯದುನಂದನನ ನೋಡುವ ಬಾರೆ ಲತಾಂಗಿ

ಹದಿನಾಲ್ಕು ಜಗವನ್ನು ಪೊರೆವ ನೀಲಘನಾಂಗನ || ಪ ||

ಬಿಗಿದುಟ್ಟ ಕನಕಾಂಬರ ಕಾಂಚನ ದಾಮ

ನಗೆಯರಳ ಧರಿಸಿದವನ

ಅಗಣಿತ ಗುಣನಿಧಿ ಜಗವ ಮೋಹಿಪ ಕೃಷ್ಣನ || ೧ ||

ಸಣ್ಣ ಪೊಂಗೊಳಲೂದುತ ವನ್ಯದಳಾಕ್ಷ

ಕಣ್ಣ ಸನ್ನೆಯ ಮಾಡುತ

ಚಿಣ್ಣರ ಒಡಗೂಡಿ ಚಿಗಿದು ಬಾಹ ಕೃಷ್ಣನ || ೨ ||

ಮಂದಹಾಸ ಮುಖಾಂಬುಜ ಪೊಂದಿದಂಥ

ಗಂಧ ಕಸ್ತೂರಿ ತಿಲಕಾ

ಬಂದ ನಮ್ಮ ಪುರಂದರ ವಿಠಲ ಇಂದಿರೆಯರಸನ || ೩ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಇನ್ನೊಬ್ಬ ಗೋವಳಿತಿ ತನ್ನ ಗೆಳತಿಯನ್ನು, ಶ್ರೀ ಕೃಷ್ಣನನ್ನು, ನೋಡಲು ಕರೆದುದು ಈ ಹಾಡಿನಲ್ಲಿದೆ.

ಘನ = ಮೋಡ

ಕನಕಾಂಬರ = ಪೀತಾಂಬರ, ಹೊಂಬಟ್ಟೆ

ವನ್ಯ = ಕಮಲ

Classification: Keerthane

Ankita: Purandara Vittala

Location: NA

Category: Krishna Leele

Sub-Category: Krishna, loka, kanchi, aganita, kolalu, kannu, nage, sridhara, gandha, Kasturi,

Pravachana: NA

Explanation: NA